



ಹಾಲಕ್ಕಿ ಸುಗ್ಗಿ ಹೊಸತನದ ಹುಗ್ಗಿ

ಜೀವಂತಿಕೆಗೆ ಸಂಕೇತವಾಗಿರುವ 'ಸುಗ್ಗಿ', ಹಾಲಕ್ಕಿ ಜನಾಂಗದಲ್ಲಿ ವ್ಯಾಪಕ ಅರ್ಥ ಪಡೆದುಕೊಂಡಿದೆ. ಮಳೆಯ ಆಶಯದೊಂದಿಗೆ ನಡೆಯುವ ಆಚರಣೆಯಲ್ಲಿ, ಹಾಲಕ್ಕಿಗಳ ಸಾಮಾಜಿಕ ಬದುಕಿನ ಅಭ್ಯುದಯದ ತುಡಿತವೂ ಸೇರಿಕೊಂಡಿದೆ.

■ ಫಾಲ್ಗುಣ ಗೌಡ, ಅಚವೆ

ದೇಶದ ಬೇರೆ ಬೇರೆ ಕಡೆ 'ಹೋಳಿ' ಹೆಸರಿನಲ್ಲಿ ಆಚರಣೆಗೊಳ್ಳುವ ಬಣ್ಣಗಳ ಹಬ್ಬ, ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯಲ್ಲಿ 'ಸುಗ್ಗಿ' ಹಬ್ಬ ಎಂದು ಪ್ರಸಿದ್ಧಿ. 'ಸುಗ್ಗಿ' ಎಂದರೆ ಬಯಲುಸೀಮೆಯ ಕಡೆ ಧಾನ್ಯ ಸಂಗ್ರಹಣೆ, ಒಕ್ಕುವುದು, ಮುಂದಿನ ಮಳೆಗಾಲಕ್ಕೆ ಧಾನ್ಯ ಕೂಡಿಡುವುದು. ಆದರೆ ಅಂಕೋಲೆಯ ಹಾಲಕ್ಕಿ ಒಕ್ಕಲು ಆಚರಿಸುವ ಸುಗ್ಗಿ ವ್ಯಾಪಕ ಅರ್ಥ ಹೊಂದಿದೆ.

ಹಾಲಕ್ಕಿಗಳು ಸುಗ್ಗಿ ಆಚರಿಸುವುದು ಮಳೆಯ ಆಗಮನಕ್ಕಾಗಿ. ತಮಗೆ ಧಾನ್ಯ ಕೊಟ್ಟ ಭೂಮಿಗೆ ಮಳೆ ಬೇಕು ಮತ್ತು ಒಕ್ಕಲುತನದಲ್ಲಿ ತೊಡಗಿಕೊಳ್ಳಬೇಕು. ಮನೆ ಮನೆ ಅಂಗಳದಲ್ಲಿ ಕುಣಿದು ಶುಭ ಕೋರಬೇಕು ಎಂಬುದು ಹಾಲಕ್ಕಿಗಳ ಎದೆಯ ಬಯಕೆ. 'ಸುಗ್ಗಿ' ಶಬ್ದವೇ ಬದಲಾವಣೆ, ಸಂತೋಷ, ಸಂಭ್ರಮವನ್ನು ಸೂಚಿಸುವಂಥದ್ದು. ಚಿಗುರು ಹೂಗಳಿಂದ ನಿಸರ್ಗ ನಳನಳಿಸಿ ಒಕ್ಕಲ ಈ ಸಂತೋಷಕ್ಕೆ ಪುಷ್ಟಿ ಕೊಡುತ್ತದೆ. ದುಂಬಿ ಹಿಂಡಂತೆ ಕಾಣುವ ಮಣ್ಣು ಮಕ್ಕಳ ಮೆರವಣಿಗೆಯ ಕುಣಿತದಲ್ಲಿ ಹನ್ನೆರಡು ಆಟಗಳ ಕೊಯ್ತು ಕುಣಿಸೋ ಭತ್ತದ ಕೊಯ್ತು ಒಂದು ಭಾಗ.

ಸುಗ್ಗಿ ಮಕ್ಕಳು ಕುಣಿಯುತ್ತ ಓಡುವಾಗ ಎದ್ದ ದೂಳೇ

ಮೋಡವಾಗುತ್ತದೆ ಎಂಬ ನಂಬಿಕೆಗೆ ಪುಷ್ಟಿ ನೀಡುವಂತೆ ಸುಗ್ಗಿ ಮುಗಿದ ಮರುದಿನವೇ ಆಕಾಶದಲ್ಲಿ ಕಪ್ಪು ಮೋಡಗಳ ಮೆರವಣಿಗೆ ಹೊರಡುವುದಿದೆ.

ಹಬ್ಬಕ್ಕೆ ಹದಿನೈದು ದಿನ ಮೊದಲು ಊರ ಗೌಡರ ಮನೆಯಲ್ಲಿ ಗೌಡರ ಜೊತೆಗಾರರಾದ ಬುದವಂತ, ಕೋಲಕಾರ, ಸೀಮೆ ಬುದವಂತ, ಊರಿನ ಹತ್ತು ಸಮಸ್ತರ ಜೊತೆ ಚರ್ಚಿಸಿ ಒಕ್ಕೂರಲ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಮೊದಲ ದಿನ 'ಬಂದಿ' ಹಾಕುವುದರ ಮೂಲಕ ಆರಂಭವಾದ ಸುಗ್ಗಿ, ಕೋಲು ಕಟ್ಟುವ ದಿನ, ಜಾಗರ, ಕಳಶ ಏಳುವ ದಿನ, ಮಿರಾಶಿ, ಕಚೇರಿಗೆ ಬರುವ ದಿನ - ಹೀಗೆ ಊರು ಸುತ್ತೆಲ್ಲ ಕುಣಿದು ಐದನೇ ದಿನ ತಾಲ್ಲೂಕಿನ ಕೇಂದ್ರ ಸ್ಥಳವಾದ ಅಂಕೋಲಾದಲ್ಲಿನ ತಹಸೀಲ್ದಾರ ಕಚೇರಿಗೆ ಬರುತ್ತದೆ.

ಪೇಟೆ ಬೀದಿಯಲ್ಲಿ ಕುಣಿಯುತ್ತ ಬರುವಾಗ ಸಾವಿರಾರು ಜನ ನಿಂತು ನೋಡುವ ಸಂಭ್ರಮವೇ ಸಾಂಪ್ರದಾಯಿಕವಾದದ್ದು. ಆ ದಿನ ಸಾಮಾಜಿಕ, ಪೌರಾಣಿಕ, ವಿಶೇಷವಾಗಿ ರಾಜಕೀಯ, ಸಮಕಾಲೀನ ಸನ್ನಿವೇಶಗಳನ್ನು

